

ಮಳೆ ನೀರು ಸಂಗ್ರಹದಿಂದ ಅಡಿಕೆ ಕೃಷಿ

ಕೆಳೆದ ಹತ್ತು ವರ್ಷಗಳಿಂದ ಈ ಯಿಶ್ವಿಲ್ ಪ್ರಯೋಗ ಮುಂದುವರಿಯುತ್ತಿದೆ. ಕೆಳೆದ ಎರಡು ವರ್ಷಗಳಿಂದ ಕರೆಯ ನೀರನ್ನು ಮಾಚ್ರೆ ತನಕ ಉಪಯೋಗಿಸಿದೆ ಟ್ಯಾಂಕಿನಿಂದಲೇ ಉಪಯೋಗಿಸುತ್ತಿದ್ದಾರೆ.

■ ಚಿತ್ರ- ಬರಹ: ಶಂಕರ್ ಸಾರದ್ಜು

ಪ್ರತಿ ವರ್ಷ ಮಾಚ್ರೆ ಬರತೆಂದರೆ ಅಡಿಕೆ ಕೃಷಿ ನೀರಿಗೆ ತಾಂತ್ರಾರ. ಮೇ ತಿಂಗಳ ತನಕ ಅಡಿಕೆ ಮರವನ್ನು ಸಾಯಿದಂತೆ ಗುಣಕು ನೀರು ಎರೆದು ಬದುಕಿಸುವುದೇ ಒಂದು ದೊಡ್ಡ ಸಾಹಸ. ಫಲ ತೆಗೆಯುವ ವಿಚಾರವಯಾ ಕನಸೇ ಸರಿ. ಹೀಗಿರುವಾಗ 'ಕೊನೆಯ ಮೂರು ತಿಂಗಳ ನೀರಿನ ಬರ ವದುರಿಸಲು ಮಳೆ ನೀರನ್ನೇ ಸಂಗ್ರಹಿಸಿಟ್ಟಿರ ಹೇಗೆ' ಎಂಬ ಯೋಚನೆ ಬಂದದ್ದೇ ತಡ, 2005ರಲ್ಲಿ ಬೃಹತ್ತಾ ಟ್ಯಾಂಕ್ ನಿರ್ಮಾಣವಾಯಿತು. ಮಳೆಗಾಲದಲ್ಲಿ ತಂದಿದ ನೀರನ್ನು ಕಾಪಿಟ್ಟು 2006 ಮಾರ್ಚ್, ಏಪ್ರಿಲ್, ಮೇಯಲ್ಲಿ ಅಡಿಕೆ ಮರಕ್ಕೆ ನೀರುಕೊಸಲಾಯಿತು. ಮುಂದಿನ ಖಿತುವಿನಲ್ಲೇ ಸಂತ್ಯಾಗಿಯ ಫಲ! ಸರಿಯಾಗಿ ಮಳೆ ಬರದೆ ಬರಗಾಲದ ನೋವು ಅನುಭವಸ್ತು ರೂಪಿಸಿದ್ದರೂ ಇದಕ್ಕಾಗಿ ಮಾದರಿ ಸಾಧನೆಯೇ ಸರಿ.

ಕೆಳೆದ 12 ವರ್ಷಗಳಿಂದ ಈ ಯಿಶ್ವಿಲ್ ಪ್ರಯೋಗ ನಡೆಸಿದ ದಕ್ಕಿನ ಕನ್ನಡ ಜಿಲ್ಲೆಯ ಮಹಾಲಿಂಗ ಜೋಯಿಸ್ ಮತ್ತು ಮಕ್ಕಳಾದ ಗೋವಿಂದ ಜೋಯಿಸ್ ಹಾಗೂ ಕೆಲವು ಜೋಯಿಸ್ ಅವರದು ದಿಟ್ಟು ಕೃಷಿ ಕುಟುಂಬ. ಜಿಲ್ಲೆಯ ವಿಳ್ಳಿ ಸಮೀಪದ ಅಡ್ಡನಾಡು ಬೆಳೆಯ ಚರ್ಕಾದು ಇವರ ಉರಾರು.

ಕುಟುಂಬದ ಕಿರಿಯವರಾದ ಕೆಲವರಿಗೆ ತಮ್ಮ ಅಡಿಕೆ ಮತ್ತು ಕೊಕ್ಕು

ಇರುವ ತೋಟ ಬೆಂಬೆಯಲ್ಲಿ ಒಳಗೆ ಬೆಂಡಾಗುತ್ತಿರುವುದು ಸಹಿಸಲು ಅಸಾಧ್ಯವಾಯಿತು. ಕೊಳವೆಬಾವಿ ತೆಗೆದು ಸನಿಹದವರ ಬಾಬಿ ಬ್ರಿಸ್ತವುದು ಮನ್ನಿಗೊಪ್ಪಲ್ಲ. ಮಳೆಗಾಲದ ನೀರನ್ನೇ ದೊಡ್ಡ ಟ್ಯಾಂಕೆಯಲ್ಲಿ ಸಂಗ್ರಹಿಸುವ ತನ್ನ ಯೋಚನೆಯನ್ನು ತಂದೆ ಮತ್ತು ಅಣ್ಣನ ಏದುರಿಟ್ಟಿರು. ಅವರ ಬೆಂಬಿಲವೂ ಸಿಕ್ಕಿತ್ತು.

ಬೃಹತ್ ಟ್ಯಾಂಕ್ ನಿರ್ಮಾಣ : 2005ರ ಆರಂಭದಲ್ಲಿ ಯೇ ಜೆಸಿಬಿ ಮೂಲಕ ಕೆಲಸ ಆರಂಭಿಸಿದರು. ಭೂಮಿಯ ಎತ್ತರದ ಗಟ್ಟಿ ಸ್ಥಳವನ್ನಾರೆ ಸಮರ್ಪಣೆಗೊಳಿಸಿದರು. ಇದರಲ್ಲಿ ತಳ ಭಾಗದ ಉದ್ದ್ವಿಳಿ 134 ಅಡಿ, ಅಗಲ 34 ಅಡಿ, ಆಗಲ 8 ಅಡಿಯಾಗಿ ಮೇಲ್ಬಾಗಕ್ಕೆ ಬಂದಾಗ ತುಸು ಹಿಂದಕ್ಕೆ ಇಳಿಜಾರು ಆಗುವಂತೆ ಹೊಂಡ ತೆಗೆಸಿದರು. ಜೆಸಿಬಿ ಮೂಲಕ ಕೆಲಸ ಸಾಗಿತ್ತು.

ಸಮರ್ಪಣೆ ಭಾಗದಿಂದ ಸುಮಾರು 4 ಅಡಿ ಎತ್ತರಕ್ಕೆ ಕೆಲಸಗಾರರ ನೇರವಿನಿಂದ ಟ್ಯಾಂಕೆಯ ಅಳಬನ್ನು 12 ಅಡಿ ಬಿಂದತೆ ಎತ್ತರಿಸಿದರು. ಪ್ರತೀಕ್ರಿಯೆ ಟ್ಯಾಂಕೆಗೆ ಒಳಭಾಗಕ್ಕೆ ಸಿಲೋಫಾಲಿನ್ ಪ್ಲಾಸ್ಟಿಕ್ ಹೊದಿಕೆಯನ್ನು ಮಾಡಿ ಮಳೆಗಾಲಕ್ಕೆ ಕಾದರು. ಮುಂಗಾರು ಮಳೆಯಲ್ಲಿ ಯೇ ಟ್ಯಾಂಕ್ ಭೂತ್ಯಾದಾಗ ಆದ ಸಂತಸ ಅಷ್ಟಿವ್ಯಾಳಿ. 16 ಲಕ್ಷ ಲೀಟರ್ ನೀರು ಇದರಲ್ಲಿ ಹಿಡಿಯಿತು. ಆಗ ಆದ ಒಟ್ಟು ವೆಚ್ಚ ರೂಪಾಯಿ ಬಂದಾಕಾಲು ಲಕ್ಷ



ಮಳೆ ನೀರು ಸಂಗ್ರಹದ ಟ್ಯಾಂಕೆ ಬಳಿ ಕೃಷಿಕೆ ಮಹಾಲಿಂಗ ಜೋಯಿಸ್